

ಸಗಳೇ ಹುಳುಗಳ
ಉಂಡ ಕರಾಮತ್ತು



ಈಚೆಗೆ. ಆಗ ಜಗತ್ತು ಹಿಮಾಯುಗದ ಅಂತ್ಯ ಕಂಡಿತ್ಯು, ಧ್ವನಪ್ರದೇಶಗಳನ್ನ ಬಿಟ್ಟರೆ. ಅಳ್ಳಿಂದ ಶುರುವಾಯಿತು ದೊಡ್ಡ ಪ್ರಮಾಣದಲ್ಲಿ ಭಜಿ, ಈಟಿ, ಕ್ಕಿ, ಆಯುಧಗಳ ಒಳಕೆ. ಅದರ ಮುಂದುವರಿಕೆಯಾಗಿ ಕೈಗೆ ಅಟಂಬಾಂಬ್ ಸಿಕ್ಕಿದೆ. ಅದನ್ನು ಪ್ರಯೋಗ ಮಾಡಿಯೂ ಆಗಿದೆ. ಈಗಲೂ ಜಗತ್ತು ಈ ಹೊರ ಶಸ್ತ್ರದ ಬಗ್ಗೆಯೇ ಭೀತಿ ತಳೆದಿದೆ. ಯಾವ ಹುಳ್ಳನ ಕೈಗೆ ಸಿಕ್ಕಿ ಇವೇ ಭಾವಿಯೇ ಸರ್ವಾಶಾಶವಾಗುತ್ತದೋ ಎಂಬ ಭಯ ಅಟಂಬಾಂಬ್ ಸ್ವಲ್ಪಿಸುವವರ ಎದೆಯ್ಲೂ ಇದೆ. ಈ ಅಪಾಯಕಾರಿ ಅಸ್ತ್ರಗಳ ಒಳಕೆಯನ್ನೇ ಆಧಾರವಾಗಿಟ್ಟುಕೊಂಡು ಮನುಷ್ಯನ ತಾಂತ್ರಿಕ ವಿಕಾಸವನ್ನೇ ಅಲ್ಲಿಯಬಹುದೇನೋ.

ನಿಜವಾಗಿ ಮನುಷ್ಯ ಭೂಜೀವಿಗಳ, ಭೂಸಂಪನ್ಮೂಲಗಳ ಶೋಷಕೆಗೆ ತೊಡಿದ್ದು 'ಕೈಗಾರಿಕಾ ಕ್ರಾತಿ'ಯಿಂದ ಈಚೆಗೆ. ಈ ಕಾರಣಕ್ಕಾಗಿ 18ನೇ ಶತಮಾನಕ್ಕೆ ಈ ಮನುಷ್ಯ ಪರವಾನ್ನ ಶಾದಿಸಿದೋಣಿ ಎನ್ನುತ್ತಿದ್ದಾರೆ ಸಮಾಜ ವಿಜ್ಞಾನಿಗಳು. ಇನ್ನು ಕೆಲವರು ಇದನ್ನು ಒವ್ವುತ್ತಿಲ್ಲ. 1950ರಿಂದ ಈಚೆಗೆ ಮನುಷ್ಯ ಅರಣ್ಯಾಶ, ಚಿರನಾಶ, ಭೂಮಿಯ ಘಳವಕ್ತುತೆಯ ನಾಶ, ನೆಲ-ಜಲ-ಗಾಂಯ ಮೇಲೆ ಮಾಲೀಸ್ಯದ ದಾಳಿ ಮಾಡಿ ದಾಂಗುಡಿ ಇಂತ್ರ ಮನುಷ್ಯಿಗೆ ಅವಧಿ. ಇಲ್ಲಿಂದಲೇ ಶುರುವಾಗಲಿ 'ಮನುಷ್ಯನ ಪರವ' ಎನ್ನುತ್ತಿದ್ದಾರೆ. ಇದಕ್ಕೆ ಸಾಕ್ಷೀ ಬೇಡವೆ? ಸಾಕ್ಷೀ ಎಂದರೆ ಪ್ರಾಟಪ್ರಾಟಕ್ಕೂ ಸಾಕ್ಷೀ ಕೊಡುತ್ತಬಹುದು. ಪರಮಾಣು ಯುದ್ಧದಿಂದ ತೊಡಿ ಸಾಗರ ಮಾಲೀಸ್ಯದವರೆಗೆ. ಅಳಿದಲ್ಲಿ ಉಪಗ್ರಹಗಳ ಚೂರನ್ನು ಏದು, ಇತ್ತು ಅಮೇಚಾನಾ ಕಾಡಿನ ನಾಶದವರೆಗೆ. ಸಾಗರಜೀವಿಗಳ ಕ್ಕಿಗೆ ಉರುಳಾದ ಪ್ರಾಸ್ತೀಕೊನಿಂದ ತೊಡಿಗಿ ಇತ್ತು ನಾವು ನಿತ್ಯ ತಿನ್ನುವ ತರಕಾರಿಗಳ ಒಳಕ್ಕೇ ನಗ್ಗಿರುವ ಕೇಡನಾಶಕದವರೆಗೆ. ಒಂದೇ ಏರದೇ ಪ್ರತಿ ಫ್ರೆಂಡೆಯೂ ಜೀವಕ್ಕೆ ಮಾರಕ. ಯಾವುದೆಂದು ಸಾಕ್ಷೀ ಕೊಡುಣಿ.

ಹೀಗೆಂದು

ವಿಜ್ಞಾನಿಗಳಲ್ಲಿ



ಬಿನ್ನ ದುಂಬಿಗಳ,
ಸಂತಕಿಯ ಬೆಳೆಸಿ

ಮಾತುಕೆಯಾಗುತ್ತಿದ್ದಾಗ, ಒಬ್ಬ ಮಹಾಶಯ ಎದ್ದು ತನ್ನ ಸೂಕ್ಷನೆಯನ್ನ ಹೇಳಿಯೆಬಿಟ್ಟ. 'ಸಾಕ್ಷೀ, ಗೀಕ್ಕಿ ಏನೂ ಬೇಡ. ಬದಲು ಬ್ರಾಯ್ಲ್ ರ್ ಹೋಳಿಯನ್ನು ಲಾಂಘನವನ್ನಾಗಿ ಇಟ್ಟಿಕೊಳ್ಳೋಣ, ಏಕೆಂದರೆ ಮನುಷ್ಯ ಹೇಗೆ ತಳಿವಿಜ್ಞಾನದಲ್ಲಿ ಬದಲಾವಕ್ಕೆ ತಂದಿದ್ದಾನೆ ಎನ್ನುವುದಕ್ಕೆ ಇದೋಂದೇ ಸಾಕ್ಷ' ಎಂದು. ಇದು ಕುರೆವೆಯ ಮಾತಲ್ಲ. ಸ್ವಲ್ಪ ಗಂಭೀರವಾಗಿ ಯೋಚಿಸಿದರೆ ಅತ ಹೇಳಿದ್ದರಲ್ಲಿ ಸತ್ಯವಿದೆ ಎಂಬುದನ್ನು ತಳಿವಿಜ್ಞಾನಿಗಳು ಬಲ್ಲರು. ಒಂದಂತೂ ಡಿಟ, ಇದು ಮನುಷ್ಯವರ, ಎಮ್ಮು ಲಕ್ಷ ಪರವಾನಿಗಳವರೆಗೆ ವಿಸ್ತರಿಸುತ್ತದೋ ಅದನ್ನು ಈಗಲೇ ಯಾರೂ ಉಹಿಸಿಲಾರಾಯ. ಇನ್ನೊಂದರೆ ಇಸ್ತೇಲಿನ 'ವೇಯ್ಯಾ ಮನ್ನಾ ಇನ್ನಾಂಕ್ಕುಂಬ್ ಆಫ್ ಸ್ನೇ' ಮತ್ತು 'ಕ್ಯಾಲಿಫೋರ್ನಿಯ ಇನ್ನಾಂಕ್ಕುಂಬ್ ಆಫ್ ಟಿಕ್ಕಾಲಜ್' ಕೂಲಂಕ್ಪ ಸಮಿಕ್ಷೆ ನಡೆಸಿ ಇದೇ ಜೀವಜಗತ್ತಿನ ಪ್ರತಿನಿಧಿಕ ಜೀವಿಗಳು ಎನ್ನಬಹುದಾದವನ್ನು ಸ್ವಷ್ಟವಾಗಿ ಗುರುತಿಸಿದೆ. ವಿಸ್ಯಾಯಾ ಕಾರಿ ಅಂಶವೆಂದರೆ ಇಡೀ ಜೀವಿಜಗತ್ತಿನಲ್ಲಿ ಮನುಷ್ಯ ಇರುವುದು ಕೆವಲ ಶೇ. 0.01 ಮಾತ್ರ. ಅಂದರೆ ಶೀರಾ ನಗಣ್ಯ ಹಾಗಿದ್ದೂ ಬಹುಸಂಖ್ಯಾತ ಜೀವಿಗಳ ಮೇಲೆ ಅದೆಂಥ ಕಣಿಕಿಡಿತ.

ಮನುಷ್ಯ ಭೂಮಿಯ ಮೇಲೆ ಕಾಣಿಸಿಕೊಂಡ ಮೇಲೆ ಶೇ. 83ರಷ್ಟು ಜೀವಿಗಳನ್ನು ಹೊಸಕಿಹಾಕಿದ್ದಾನೆ. ಜೀವಿ ವಿಜ್ಞಾನಿಗಳ ಅಂದಾಜಿನ ರೀತ್ಯೇ ಹಣ್ಣಿಗಳ ಪ್ರಕ್ರಿಯೆ ಈಗ ಮಹಾ ಪ್ರತಿನಿಧಿಗಳಾಗಿರುವುದು ಯಾವುದು ಗೇತ್ತೇ? ಪಾರಿವಾಳವಲ್ಲ, ಹೋಗಿಲೆಯಲ್ಲ, ನವಿಲಲ್ಲ,

ಗೇಜಗವಲ್ಲ, ರಣಹದ್ದಲ್ಲ, ಗೋಯೂ ಅಲ್ಲ, ಆದರೆ ಮನುಷ್ಯ ಹದ್ದಾಬ್ರಿನಲ್ಲಿಟ್ಟಿರುವ ಹೌಲ್ಯ ಹೋಳಿ. ಜನಸಾಮಾನ್ಯರ ಗಮನಕ್ಕೆ ಇದು ಬರುವುದೇ ಇಲ್ಲ. ಇನ್ನು ಸ್ವನಿಗಳ ಪ್ರತ್ಯೇ ಬಂದಾಗ, ಅಲ್ಲಿ ಮನುಷ್ಯನ ದಬ್ಬಾಳಿಕೆಯೇ ಜೋರು. ಶೇ. 60 ಭಾಗ ಸ್ವನಿಗಳು ನಮ್ಮ ಸಾಕುಪ್ರಾಣಿಗಳಾಗಿವೆ: ನಮ್ಮ ಗುಲಾಮರಾಗಿ ದುಡಿಯುತ್ತಿವೆ. ಅವಕ್ಕೆ ಬಿಡುಗಡೆ ಎಂಬುದಿಲ್ಲ. ಮತ್ತೆ ಕಾಡಿಗೆ ಬಿಟ್ಟರೂ ಉಳಿಯುವ ಸಾಧ್ಯತೆಯೇ ಇಲ್ಲ. ಶೇ. 40 ಭಾಗ ಉಳಿದ ಕೆಂಪಿಗೆ ಬರುತ್ತದೆ. ಹಾಗಾದರೆ ಒಟ್ಟು ಜೀವಿಗಳಲ್ಲಿ ಕಾಡಿನಲ್ಲಿ ಉಳಿದಿರುವ ಜೀವಿಗಳು ಎವ್ಮ? ಅದು ಶೇ. 4 ಪ್ರಮಾಣವೂ ಇಲ್ಲ ಎನ್ನುತ್ತಾರೆ ವನ್ನಜೀವಿ ತಳ್ಳರು.

ಇಂಥ ಹತಾಶೀಗಳ ನಡುವೆಯೂ ಕೆಲವಾರಾದರೂ ಜೀವಿ ಸಂರಕ್ಷಣೆಯ ಬಗ್ಗೆ ನಿಜವಾದ ಕಾಳಜಿ ಇಟ್ಟಿಕೊಂಡಿದ್ದಾರೆ. ಜೀವದ ಹಂಗಾ ತೊರೆದ ಅವರ ಪರಿಶ್ರಮವಿದಂತೇ ಜೀವಿಜಗತ್ತಿಗೆ ಒಂದು ಅಭಯ ಸಿಕ್ಕಿದೆ. ಬೇಟಿಗೆ ಸಿಕ್ಕಿ ಎಂದೋ ಆಳದುಹೋಗಬೇಕಾಗಿದ್ದ ತಿಮಿಂಗಲಾಗ ಸಂತತಿ ನಿಧಾನಗತಿಯಲ್ಲಾದರೂ ಹಚ್ಚಿತ್ತಿದೆ. ಏವ್ಯಾದ ಸಿಹಿಗಳು ಹೊಸಿಯವಕ್ಕೆ ಗೊಂದಲ್ಲಿ ಇಲ್ಲಿದ್ದ ಗಿರ್ಾ ವನ್ನಾಥಾದಲ್ಲಾದರೂ ಉಳಿದಿದೆ. ಇಂಥ ಪ್ರಯುತ್ತಾಗಳಂತೂ ಸಾಗುತ್ತಿವೆ.

ತಹ ಹಂಡಲ್ಲಿ ಜೀವಿ ವೈವಿಧ್ಯದಿಂದ ಏನು ಪ್ರಯೋಜನ ಎಂದು ಮಾತ್ರ ಹೇಳಬೇಡಿ. ನಮ್ಮ ಆಹಾರ - ಜೀವಿವೈವಿಧ್ಯದ ಕ್ರಮೆ, ನಾವು ಉಸಿರಾದುವ ಆಷಿಜನ್ - ಸ್ವಸ್ಥಗಳ ಕ್ರಮೆ, ನಾವು ತಿನ್ನು ಹಣ್ಣುಹಣ್ಣು - ಕೆಂಪಗಳ ಪರಾಸ್ಯಶರ್ದದ ಕರುಣೆ. ಇಲ್ಲಿದಿದ್ದರೆ ನಮ್ಮ ಅಸ್ತಿತ್ವವೆಲ್ಲಿ?

ಜೀವಿ ವೈವಿಧ್ಯದ ರಕ್ಷಣೆ ಎಂದರೆ ವಾಸ್ತವವಾಗಿ ನಮ್ಮ ಅಸ್ತಿತ್ವವನ್ನು ನಾವು ಉಳಿಸಿಕೊಳ್ಳುವ ಕಸರತ್ತು. 'ಬಿನ್ನ, ಜೀವಿ ವೈವಿಧ್ಯವನ್ನು ಉಳಿಸೋಣ' ಎನ್ನುವ ಬದಲು, 'ಬಿನ್ನ, ಇನ್ನೂ ನಾಲ್ಕು ಕಾಲ ಭೂಮಿಯಲ್ಲಿ ಉಳಿಯೋಣ' ಎನ್ನುವುದೇ ನಮ್ಮ ನಿಜವಾದ ಶೋಷಕೆಯಾಗಬೇಕು.

ಪ್ರತಿಕ್ರಿಯೆಯಿಂದ: feedback@sudha.co.in